

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್  
|| ಕವಳಯಾನೈ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕೇ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## ॥ ಕವಳಯಾನ್ಯೈ ॥

ತಿರುನಾಂಗೂರ್ ಪ್ಪಾರ್ತ್ತನ್ವಳ್ಳಿ

‡ಕವಳ ಯಾನ್ಯೈ ಕ್ಕೊವ್ವೊಶಿತ್ತ \* ಕಣ್ಣ್ ಎನ್ನುಂ ಕಾಮರು ಶೀರ್ \*  
ಕುವಳ್ಳೈ ಮೇಗಂ ಅನ್ನ ಮೇನಿ \* ಕೊಂಡ ಕೋರ್ ಎನ್ನಾನ್ಯೈ ಎನ್ನುಂ \*  
ತವಳ ಮಾಡ ನೀಡು ನಾಂಗೈ \* ತ್ತಾಮರೈಯಾಳ್ ಕೇಲ್ವ್ ಎನ್ನುಂ \*  
ಪವಳ ವಾಯಾಳ್ ಎ ಮಡಂದೈ \* ಪಾರ್ತ್ತನ್ ಪಳ್ಳಿ ಪಾಡುವಾಳೇ (೧)

ಕಂಜ್ ವಿಟ್ಟು ವೆಂಜಿನತ್ತ \* ಕಳಿಱಡರ್ತ್ತ ಕಾಳೈ ಎನ್ನುಂ \*  
ವಂಜ ಮೇವಿ ವಂದ ಪೇರ್ಯಿ \* ಉಯಿರೈ ಉಂಡ ಮಾರ್ಯ್ ಎನ್ನುಂ \*  
ಶೆಂಜೊಲಾಳರ್ ನೀಡು ನಾಂಗೈ \* ತ್ತೇವದೇವ್ ಎನ್ನೆನ್ನೋದಿ \*  
ಪಂಜಿಯನ್ನ ಮೆಲ್ಲಡಿಯಾಳ್ \* ಪಾರ್ತ್ತನ್ ಪಳ್ಳಿ ಪಾಡುವಾಳೇ (೨)

ಅಂಡರ್ ಕೋರ್ ಎನ್ನಾನ್ಯೈ ಎನ್ನುಂ \* ಆಯರ್ ಮಾದರ್ ಕೊಂಗೈ ಪುಲ್ಲು  
ಶೆಂಡ್ ಎನ್ನುಂ \* ನಾನ್ಮಿಱೈಗಳ್ ತೇಡಿ ಓಡುಂ \* ಶೆಲ್ವ್ ಎನ್ನುಂ \*  
ವಂಡುಲವು ಪೊಱಿಲ್ ಕೊಳ್ ನಾಂಗೈ \* ಮನ್ನು ಮಾರ್ಯ್ ಎನ್ನೆನ್ನೋದಿ \*  
ಪಂಡು ಪೋಲ್ ಅನ್ಬೆ ಮಡಂದೈ \* ಪಾರ್ತ್ತನ್ ಪಳ್ಳಿ ಪಾಡುವಾಳೇ (೩)

ಕೊಲ್ಲೈ ಆನಾಳ್ ಪರಿಶಱಿಂದಾಳ್ \* ಕೋಲ್ ವಳೈಯಾರ್ ತಂ ಮುಗಪ್ಪೇ \*  
ಮಲ್ಲೈ ಮುನ್ನೀರ್ ತಟ್ಟಿಲಂಗೈ \* ಕಟ್ಟಿಱಿತ್ತ ಮಾರ್ಯ್ ಎನ್ನುಂ \*  
ಶೆಲ್ವಂ ಮಲ್ಲು ಮಿಱೈಯೋರ್ ನಾಂಗೈ \* ತ್ತೇವದೇವ್ ಎನ್ನೆನ್ನೋದಿ \*  
ಪಲ್ ವಳೈಯಾಳ್ ಎ ಮಡಂದೈ \* ಪಾರ್ತ್ತನ್ ಪಳ್ಳಿ ಪಾಡುವಾಳೇ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱಿ sounds almost like ಱ್ರಿ , ಱ್ರಿ like ಱ್ರಿ , and so on. The consonant-cluster ನ್ವ is pronounced somewhere between ನ್ನ and ನ್ನು . It is, however, colloquially acceptable to pronounce the clusters ಱ್ರಿ and ನ್ವ as ತ್ತ and ನ್ನ, respectively.

ಅರಕ್ಕರ್ ಆವಿ ಮಾಳ ಅನ್ನು \* ಆಱ್ ಕಡಲ್ ಶೂಱ್ ಇಲಂಗೈ ಶೆಱ್ಱ \*  
 ಕುರಕ್ಕರಶ್ಱ ಎನ್ನುಂ \* ಕೋಲ ವಿಲ್ಲಿ ಎನ್ನುಂ \* ಮಾ ಮದಿಯೈ  
 ನೆರುಕ್ಕು ಮಾಡ ನೀಡು ನಾಂಗೈ \* ನಿನ್ನಲರ್ ತಾನ್ ಎನ್ನೆನ್ನೋದಿ \*  
 ಪರಕ್ಕಳಿಂದಾಳ್ ಎನ್ ಮಡಂದೈ \* ಪಾರ್ತ್ತರ್ ಪಳ್ಳಿ ಪಾಡುವಾಳೇ (೫)

ಇಾಲ ಮುಱ್ಱುಂ ಉಂಡುಮಿಱಿಂದ \* ನಾದನ್ ಎನ್ನುಂ \* ನಾನಿಲಂ ಶೂಱ್  
 ವೇಲೈ ಅನ್ನ ಕೋಲ ಮೇನಿ \* ವಣ್ಣನ್ ಎನ್ನುಂ \* ಮೇಲ್ ಎಱುಂದು  
 ಶೇಲ್ ಉಗಳುಂ ವಯಲ್ ಕೊಳ್ ನಾಂಗೈ \* ತ್ತೇವದೇವನ್ ಎನ್ನೆನ್ನೋದಿ \*  
 ಪಾರ್ಲಿ ನಲ್ಲ ಮೇ ಮೊಱಿಯಾಳ್ \* ಪಾರ್ತ್ತರ್ ಪಳ್ಳಿ ಪಾಡುವಾಳೇ (೬)

ನಾಡಿ ಎನ್ ತನ್ ಉಳ್ಳಂ ಕೊಂಡ \* ನಾದನ್ ಎನ್ನುಂ \* ನಾನ್ ಮಱೈಗಳ್  
 ತೇಡಿ ಎನ್ನುಂ ಕಾಣ ಮಾಟ್ಟಾ \* ಚೈಲ್ವನ್ ಎನ್ನುಂ \* ಶಿಱೈ ಕೊಳ್ ವಂಡು  
 ಶೇಡುಲವು ಪೊಱಿಲ್ ಕೊಳ್ ನಾಂಗೈ \* ತ್ತೇವದೇವನ್ ಎನ್ನೆನ್ನೋದಿ \*  
 ಪಾಡಗಂ ಶೇರ್ ಮೇಲ್ ಅಡಿಯಾಳ್ \* ಪಾರ್ತ್ತರ್ ಪಳ್ಳಿ ಪಾಡುವಾಳೇ (೭)

ಉಲಗಂ ಏತ್ತುಂ ಒರುವನ್ ಎನ್ನುಂ \* ಒಣ್ ಶುಡರೋಡುಮ್ಬರ್ ಎಯ್ದಾ \*  
 ನಿಲವುಂ ಆಱಿ ಪ್ಪಡೈಯನ್ ಎನ್ನುಂ \* ನೇಶನ್ ಎನ್ನುಂ \* ತೇ ದಿಶೈಕ್ಕು  
 ತ್ತಿಲದಂ ಅನ್ನ ಮಱೈಯೋರ್ ನಾಂಗೈ \* ತ್ತೇವದೇವನ್ ಎನ್ನೆನ್ನೋದಿ \*  
 ಪಲರುಂ ಏಶ ಎನ್ ಮಡಂದೈ \* ಪಾರ್ತ್ತರ್ ಪಳ್ಳಿ ಪಾಡುವಾಳೇ (೮)

ಕಣ್ಣನ್ ಎನ್ನುಂ ವಾನವರ್ಗಳ್ \* ಕಾದಲಿತ್ತು ಮಲರ್ಗಳ್ ತೂವುಂ \*  
 ಎಣ್ಣನ್ ಎನ್ನುಂ ಇನ್ನನ್ ಎನ್ನುಂ \* ಏಱ್ ಉಲುಗುಕ್ಕಾದಿ ಎನ್ನುಂ \*  
 ತಿಣ್ಣ ಮಾಡ ನೀಡು ನಾಂಗೈ \* ತ್ತೇವದೇವನ್ ಎನ್ನೆನ್ನೋದಿ \*  
 ಪಣ್ಣನ್ ಅನ್ನ ಮೇ ಮೊಱಿಯಾಳ್ \* ಪಾರ್ತ್ತರ್ ಪಳ್ಳಿ ಪಾಡುವಾಳೇ (೯)

‡ಪಾರುಳ್ ನಲ್ಲ ಮಱೈಯೋರ್ ನಾಂಗೈ \* ಪ್ಪಾರ್ತ್ತರ್ ಪಳ್ಳಿ ಚ್ಚೆಂಗಣ್ ಮಾಲೈ \*  
 ವಾಗೋಳ್ ನಲ್ಲಮುಲೈ ಮಡವಾಳ್ ಪಾಡಲೈ \* ತಾಯೊಱಿಂದ ಮಾಱ್ಱುಂ \*  
 ಕೂರ್ ಕೊಳ್ ನಲ್ಲ ವೇಲ್ ಕಲಿಯನ್ \* ಕೂಱು ತಮಿಱ್ ಪತ್ತುಂ ವಲ್ಲಾರ್ \*  
 ಏರ್ ಕೊಳ್ ನಲ್ಲ ಮೈಗುಂದತ್ತುಳ್ \* ಇನ್ನಂ ನಾಳುಂ ಎಯ್ದುವಾರೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||